

## ಅನುಬಂಧ-1

ದಿ: 13-11-2017 ರಂದು ಎಮ್.ಜಿ. ಮಾರ್ಕೆಟ್ (ದುರ್ಗದಬೈಲ) ದಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಾರುಕಟ್ಟೆ ಅಭಿವೃದ್ಧಿಯ ಯೋಜನೆಯಲ್ಲಿ ವ್ಯಾಪಾರಸ್ಥರ ಮತ್ತು ನಾಗರಿಕರ ಚರ್ಚೆಯಲ್ಲಿ ಪಡೆಯಲಾದ ಸಲಹೆಗಳು

1. ಪ್ರಸ್ತುತ ವ್ಯಾಪಾರಸ್ಥರಿಗೆ ಪರ್ಯಾಯ ವ್ಯಾಪಾರ ವ್ಯವಸ್ಥೆ ಕುರಿತು ಯಾವುದೇ ಸ್ಪಷ್ಟ ಕಾರ್ಯಸೂಚಿ ತಯಾರಿಸಿರುವುದಿಲ್ಲ. ಪರ್ಯಾಯ ವ್ಯಾಪಾರದ ಕುರಿತು ಸ್ಪಷ್ಟ ಅಭಿಪ್ರಾಯ ನೀಡಲು ಕೋರಿರುವರು.
2. ಪ್ರಸ್ತುತ ಎಮ್.ಜಿ. ಮಾರ್ಕೆಟ್ ಹಳೆಯದಾದರೂ ಮೂಲಭೂತ ಸೌಕರ್ಯದ ಕೊರತೆ ಇರುವುದು, ಈ ಪ್ರದೇಶದಲ್ಲಿ ವ್ಯಾಪಾರ ಮಾಡುವ ಎಲ್ಲ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡುವುದು
3. ಈಗಾಗಲೇ ಸಿಬಿಟಿ ಕ್ಷೇತ್ರದಲ್ಲಿ ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಕೆಲಸ ನಿಧಾನಗತಿಯಲ್ಲಿ ಇರುವುದರಿಂದ ಈಗಾಗಲೇ ಅಲ್ಲಿಯ ಪ್ರದೇಶದಲ್ಲಿ ಸ್ಥಳಾಂತರಿಸಿದ ವ್ಯಾಪಾರಸ್ಥರಿಗೆ ಇನ್ನೂ ಅಂಗಡಿಗಳು ಲಭ್ಯವಾಗಿಲ್ಲ, ಈ ಪ್ರದೇಶದಲ್ಲಿ ಕಳೆದ ಸುಮಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ಯೋಜನೆ ಅನುಷ್ಠಾನದಲ್ಲಿ ವಿಳಂಬವಾದಲ್ಲಿ ಪ್ರಸ್ತುತ ವ್ಯಾಪಾರಸ್ಥರಿಗೆ ಹಾಗೂ ಅವರನ್ನು ಅವಲಂಬಿತ ಕುಟುಂಬದ ಸದಸ್ಯರಿಗೆ ತೊಂದರೆ ಆಗುವುದು. ಕಾರಣ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರಸ್ಥರ ಹಿತಾಸಕ್ತಿ ಅವರ ಆರ್ಥಿಕ ತೊಂದರೆ ಆಗದಂತೆ ಯೋಜನೆಯನ್ನು ರೂಪಿಸಲು ತಿಳಿಸಿದರು.
4. ಇನ್ನು ಮುಂದೆ ಈ ಯೋಜನೆಯನ್ನು ಚರ್ಚಿಸುವಾಗ ವ್ಯಾಪಾರಸ್ಥರ ಸಂಘ-ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡು ಸಮಾಲೋಚನೆ ಸಭೆಯನ್ನು ಸಂಘಟಿಸಬೇಕು. ವ್ಯಾಪಾರಸ್ಥರ ತೊಂದರೆಗಳಿಗೆ ಪಾಲಿಕೆಯು ಸ್ಪಂದಿಸಬೇಕು.

## ಅನುಬಂಧ-2

ದಿ: 14-11-2017 ಮಂಗಳವಾರ ರಂದು ಜನತಾ ಬಜಾರ ಹುಬ್ಬಳ್ಳಿಯಲ್ಲಿ ಜನತಾ ಬಜಾರ ಮಾರುಕಟ್ಟೆ ಅಭಿವೃದ್ಧಿಯ ಯೋಜನೆಯ ಕುರಿತು ವ್ಯಾಪಾರಸ್ಥರು ಹಾಗೂ ನಾಗರಿಕರೊಂದಿಗೆ ಸಮಾಲೋಚನೆ ಸಭೆಯಲ್ಲಿ ನಾಗರಿಕರಿಂದ ಪಡೆಯಲಾದ ಸಲಹೆಗಳು

1. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ತೆಗೆದುಕೊಳ್ಳುವ ಜನತಾ ಬಜಾರ ಮಾರುಕಟ್ಟೆ ಯೋಜನೆ ಮಂಜೂರಾತಿ ಪೂರ್ವದಲ್ಲಿ ಎಲ್ಲ ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಅವರ ನಂಬುಗೆಯನ್ನು ಪಡೆದುಕೊಂಡು ಯೋಜನೆಯನ್ನು ಅಂತಿಮಗೊಳಿಸಬೇಕು.
2. ಮಂಜೂರಾದ ಯೋಜನೆಯನ್ನು ಹಂತ-ಹಂತವಾಗಿ ಅನುಷ್ಠಾನಗೊಳಿಸಿ ಪ್ರತಿ ಹಂತದಲ್ಲಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮತ್ತು ಯೋಜನೆಯ ಪೂರ್ಣಗೊಂಡ ನಂತರ ಮೊದಲು ಇದ್ದ ಸ್ಥಳದಲ್ಲಿಯೇ ಅವರಿಗೆ ಸ್ಥಳವನ್ನು ಹಂಚಿಕೆಯಾಗಬೇಕು. ಈ ಕುರಿತು ಮಹಾನಗರ ಪಾಲಿಕೆ ಸ್ಪಷ್ಟ ಅಧೀಕೃತ ಪತ್ರವನ್ನು ನೀಡಬೇಕು.
3. ಯಾವುದೇ ವ್ಯಾಪಾರಸ್ಥರಿಗೆ ಅನ್ಯಾಯ ಆಗದಂತೆ ಮತ್ತು ಉಳಿದ ವ್ಯಾಪಾರಸ್ಥರಿಗೆ ಸದರಿ ಜನತಾ ಬಜಾರ ಮಾರುಕಟ್ಟೆ ಜಾಗೆಯಲ್ಲಿ ಸ್ಥಳಾವಕಾಶದ ವ್ಯವಸ್ಥೆ ಮಾಡಬೇಕು. ಈ ಪ್ರದೇಶದಲ್ಲಿ ಯೋಜನೆಯ ಅನುಷ್ಠಾನದ ಅವಧಿಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಈಗ ಇದ್ದ ಸ್ಥಳದ ಸಮೀಪದಲ್ಲಿಯೇ ಸ್ಥಳವನ್ನು ಗುರುತಿಸಿ ಅವರಿಗೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಬೇಕು.
4. ಯೋಜನೆಯ ಪೂರ್ಣಗೊಂಡ ನಂತರ ಅಧಿಕ ಭಾಡಿಗೆ ಸಂಗ್ರಹ ಆಗಲಿ ಅಥವಾ ಅಧಿಕ ಮೊತ್ತದ ಲೀಜ್ ಆಕರಿಸುವುದಾಗಲಿ ಆಗಬಾರದು. ಬಾಡಿಗೆ ಹಾಗೂ ಮಾರಾಟದ ದರ ನಿಗದಿಪಡಿಸುವಾಗ ವ್ಯಾಪಾರಸ್ಥರ ಸಂಘದೊಂದಿಗೆ ಮುಕ್ತವಾಗಿ ಚರ್ಚಿಸಿ ದರ ನಿಗದಿಪಡಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ದರ, ಅಧಿಕ ಆರ್ಥಿಕ ಬಾರ ಹೊರೆಯಾಗದಂತೆ ಗಮನಿಸಬೇಕು.
5. ಈ ಯೋಜನೆಯ ಡಿಪಿಆರ್ ಅಂತಿಮಗೊಳಿಸುವ ಪೂರ್ವದಲ್ಲಿ ಗೌರವಾನ್ವಿತ ಸಚಿವರ, ಶಾಸಕರು, ವಾರ್ಡ್ ಸದಸ್ಯರು ಹಾಗೂ ಪರಿಣಿತ ತಜ್ಞರೊಂದಿಗೆ ಸಮಾಲೋಚನೆ ಸಭೆಗಳನ್ನು ಆಯೋಜನೆ ಮಾಡಿ ಚರ್ಚಿಸಬೇಕು. ಯೋಜನೆಯ ಬಗ್ಗೆ ಸ್ಪಷ್ಟ ಚಿತ್ರಣ ಒದಗಿಸಬೇಕು.
6. ಈ ಯೋಜನೆ ಅನುಷ್ಠಾನದಲ್ಲಿ ವ್ಯಾಪಾರಸ್ಥರನ್ನೊಳಗೊಂಡ ಒಂದು ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಿ ನಿಗದಿಪಡಿಸಿದ ಸಮಯದಲ್ಲಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿ ಹಂಚಿಕೆ ಆಗುವಂತೆ ನೋಡಿಕೊಳ್ಳಬೇಕು.
7. ಜನತಾ ಬಜಾರ ಮಾರುಕಟ್ಟೆಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಹಂತ-ಹಂತವಾಗಿ ಕಟ್ಟಡಗಳನ್ನು ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಹಂತದ ಕಟ್ಟಡ ಪೂರ್ಣಗೊಂಡ ನಂತರ ಕೂಡಲೇ ವ್ಯಾಪಾರಸ್ಥರಿಗೆ ಹಂಚಿಕೆಯಾಗಬೇಕು.
8. ಪ್ರತಿಯೊಂದು ಹಂತದಲ್ಲಿ ಆದ ಅಭಿವೃದ್ಧಿಯ ಕುರಿತು ಮಾಹಿತಿಯನ್ನು ನೀಡುವ ವ್ಯವಸ್ಥೆ ಆಗಬೇಕು. ಬಡವ್ಯಾಪಾರಸ್ಥರ ಹಿತಾಸಕ್ತಿ ಹಾಗೂ ಪ್ರಸ್ತುತ ವ್ಯಾಪಾರ ಮಾಡುವ ಎಲ್ಲ ವ್ಯಾಪಾರಸ್ಥರಿಗೆ ಯಾವುದೇ ತರಹದ ಜಾತಿ ವರ್ಗೀಕರಣ ಮಾಡದೇ ಕಾಯ್ದಿರಿಸದೇ ಎಲ್ಲ ವ್ಯಾಪಾರಸ್ಥರಿಗೆ ಪ್ರಸ್ತುತ ಇರುವ ಜಾಗೆಯಲ್ಲಿಯೇ ಅವರಿಗೆ ವ್ಯಾಪಾರದ ಕಟ್ಟೆ ಮತ್ತು ಕಟ್ಟಡ ಹಂಚಿಕೆಯಾಗಬೇಕು. ಈ ವಿಷಯದಲ್ಲಿ ವ್ಯಾಪಾರಸ್ಥರ ಸಂಘದ ಮೂಲಕ ದೃಢೀಕರಣ ಮಾಡಬೇಕು.

### ಅನುಬಂಧ-3

**ದಿ: 17-11-2017 ಶುಕ್ರವಾರ ರಂದು ಸುಪರ್ ಮಾರ್ಕೆಟ್, ಧಾರವಾಡದಲ್ಲಿ ವ್ಯಾಪಾರಸ್ಥರೊಂದಿಗೆ ಹಾಗೂ ಅಂಗಡಿಕಾರರೊಂದಿಗೆ ಸುಪರ್ ಮಾರುಕಟ್ಟೆ ಅಭಿವೃದ್ಧಿಯ ಬಗ್ಗೆ ವ್ಯಾಪಾರಸ್ಥರೊಂದಿಗೆ ಸಭೆಯಲ್ಲಿ ಪಡೆಯಲಾದ ಸಲಹೆಗಳು**

1. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ತೆಗೆದುಕೊಳ್ಳುವ ಸುಪರ್ ಮಾರುಕಟ್ಟೆ ಯೋಜನೆ ಮಂಜೂರಾತಿ ಪೂರ್ವದಲ್ಲಿ ಎಲ್ಲ ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಅವರ ನಂಬುಗೆಯನ್ನು ಪಡೆದುಕೊಂಡು ಯೋಜನೆಯನ್ನು ಅಂತಿಮಗೊಳಿಸಬೇಕು.
2. ಮಂಜೂರಾದ ಯೋಜನೆಯನ್ನು ಹಂತ-ಹಂತವಾಗಿ ಅನುಷ್ಠಾನಗೊಳಿಸಿ ಪ್ರತಿ ಹಂತದಲ್ಲಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮತ್ತು ಯೋಜನೆಯ ಪೂರ್ಣಗೊಂಡ ನಂತರ ಮೊದಲು ಇದ್ದ ಸ್ಥಳದಲ್ಲಿಯೇ ಅವರಿಗೆ ಸ್ಥಳವನ್ನು ಹಂಚಿಕೆಯಾಗಬೇಕು. ಈ ಕುರಿತು ಮಹಾನಗರ ಪಾಲಿಕೆ ಸ್ಪಷ್ಟ ಅಧೀಕೃತ ಪತ್ರವನ್ನು ನೀಡಬೇಕು.
3. ಯಾವುದೇ ವ್ಯಾಪಾರಸ್ಥರಿಗೆ ಅನ್ಯಾಯ ಆಗದಂತೆ ಮತ್ತು ಉಳಿದ ವ್ಯಾಪಾರಸ್ಥರಿಗೆ ಸದರಿ ಸುಪರ್ ಮಾರುಕಟ್ಟೆ ಜಾಗೆಯಲ್ಲಿ ಸ್ಥಳಾವಕಾಶದ ವ್ಯವಸ್ಥೆ ಮಾಡಬೇಕು. ಈ ಪ್ರದೇಶದಲ್ಲಿ ಯೋಜನೆಯ ಅನುಷ್ಠಾನದ ಅವಧಿಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಈಗ ಇದ್ದ ಸ್ಥಳದ ಸಮೀಪದಲ್ಲಿಯೇ ಸ್ಥಳವನ್ನು ಗುರುತಿಸಿ ಅವರಿಗೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಬೇಕು.
4. ಯೋಜನೆಯ ಪೂರ್ಣಗೊಂಡ ನಂತರ ಅಧಿಕ ಭಾಡಿಗೆ ಸಂಗ್ರಹ ಆಗಲಿ ಆಥವಾ ಅಧಿಕ ಮೊತ್ತದ ಲೀಜ್ ಆಕರಿಸುವುದಾಗಲಿ ಆಗಬಾರದು. ಬಾಡಿಗೆ ಹಾಗೂ ಮಾರಾಟದ ದರ ನಿಗದಿಪಡಿಸುವಾಗ ವ್ಯಾಪಾರಸ್ಥರ ಸಂಘದೊಂದಿಗೆ ಮುಕ್ತವಾಗಿ ಚರ್ಚಿಸಿ ದರ ನಿಗದಿಪಡಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ದರ, ಅಧಿಕ ಆರ್ಥಿಕ ಬಾರ ಹೊರೆಯಾಗದಂತೆ ಗಮನಿಸಬೇಕು.
5. ಈ ಯೋಜನೆಯ ಡಿಪಿಆರ್ ಅಂತಿಮಗೊಳಿಸುವ ಪೂರ್ವದಲ್ಲಿ ಗೌರವಾನ್ವಿತ ಸಚಿವರ, ಶಾಸಕರು, ವಾರ್ಡ್ ಸದಸ್ಯರು ಹಾಗೂ ಪರಿಣಿತ ತಜ್ಞರೊಂದಿಗೆ ಸಮಾಲೋಚನೆ ಸಭೆಗಳನ್ನು ಆಯೋಜನೆ ಮಾಡಿ ಚರ್ಚಿಸಬೇಕು. ಯೋಜನೆಯ ಬಗ್ಗೆ ಸ್ಪಷ್ಟ ಚಿತ್ರಣ ಒದಗಿಸಬೇಕು.
6. ಈ ಯೋಜನೆ ಅನುಷ್ಠಾನದಲ್ಲಿ ವ್ಯಾಪಾರಸ್ಥರನ್ನೊಳಗೊಂಡ ಒಂದು ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಿ ನಿಗದಿಪಡಿಸಿದ ಸಮಯದಲ್ಲಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿ ಹಂಚಿಕೆ ಅಗುವಂತೆ ನೋಡಿಕೊಳ್ಳಬೇಕು.
7. ಸುಪರ್ ಮಾರುಕಟ್ಟೆಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಹಂತ-ಹಂತವಾಗಿ ಕಟ್ಟಡಗಳನ್ನು ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಹಂತದ ಕಟ್ಟಡ ಪೂರ್ಣಗೊಂಡ ನಂತರ ಕೂಡಲೇ ವ್ಯಾಪಾರಸ್ಥರಿಗೆ ಹಂಚಿಕೆಯಾಗಬೇಕು.
8. ಪ್ರತಿಯೊಂದು ಹಂತದಲ್ಲಿ ಆದ ಅಭಿವೃದ್ಧಿಯ ಕುರಿತು ಮಾಹಿತಿಯನ್ನು ನೀಡುವ ವ್ಯವಸ್ಥೆ ಆಗಬೇಕು. ಬಡವ್ಯಾಪಾರಸ್ಥರ ಹಿತಾಸಕ್ತಿ ಹಾಗೂ ಪ್ರಸ್ತುತ ವ್ಯಾಪಾರ ಮಾಡುವ ಎಲ್ಲ ವ್ಯಾಪಾರಸ್ಥರಿಗೆ ಯಾವುದೇ ತರಹದ ಜಾತಿ ವರ್ಗೀಕರಣ ಮಾಡದೇ ಕಾಯ್ದಿರಿಸದೇ ಎಲ್ಲ ವ್ಯಾಪಾರಸ್ಥರಿಗೆ ಪ್ರಸ್ತುತ ಇರುವ ಜಾಗೆಯಲ್ಲಿಯೇ ಅವರಿಗೆ ವ್ಯಾಪಾರದ ಕಟ್ಟೆ ಮತ್ತು ಕಟ್ಟಡ ಹಂಚಿಕೆಯಾಗಬೇಕು. ಈ ವಿಷಯದಲ್ಲಿ ವ್ಯಾಪಾರಸ್ಥರ ಸಂಘದ ಮೂಲಕ ದೃಢೀಕರಣ ಮಾಡಬೇಕು.

#### ಅನುಬಂಧ-4

ದಿ: 15-11-2017 ಬುಧವಾರ ರಂದು ನೆಹರು ಮೈದಾನ ಹುಬ್ಬಳ್ಳಿಯಲ್ಲಿ ನೆಹರು ಮೈದಾನ ಅಭಿವೃದ್ಧಿಯ ಹಾಗೂ ನವೀಕರಣ ಯೋಜನೆಯ ಕುರಿತು ಕ್ರೀಡಾಪಟುಗಳೊಂದಿಗೆ ಸಮಾಲೋಚನೆ ಸಭೆ ಸಂಘಟಿಸಿ ಕ್ರೀಡಾಪಟುಗಳಿಂದ ಪಡೆಯಲಾದ ಸಲಹೆಗಳು

1. ಮೈದಾನವನ್ನು ಸಾರ್ವಜನಿಕ ಸಮಾರಂಭಕ್ಕೆ ನೀಡಬಾರದು.
2. ಮೈದಾನ ಅಭಿವೃದ್ಧಿಯಲ್ಲಿ ಸ್ಥಳೀಯ ಕ್ರೀಡಾಪಟುಗಳನ್ನು ಒಳಗೊಂಡು ಸಮಿತಿಯನ್ನು ರಚಿಸಬೇಕು.
3. ಮೈದಾನದಲ್ಲಿ ಸ್ವಚ್ಛತೆ ಮತ್ತು ಕಸವಿಲೆವಾರಿಯಾಗಬೇಕು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಾಗಬೇಕು, ಈಗ ಇರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಬೇಕು.
4. ಎಲ್ಲ ರೀತಿಯ ಆಟಗಳ ವ್ಯವಸ್ಥೆಗೆ ಅವಕಾಶ ನೀಡಬೇಕು, ಸಿಂಥೇಟಿಕ್ ಟರ್ಫ ನಿರ್ಮಾಣ ಬೇಡಾ, ಅಭಿವೃದ್ಧಿಯ ಸಮಯದಲ್ಲಿ ದೈನಂದಿನ ಉಪಯೋಗದಲ್ಲಿ ಅಡಚಣೆಯಾಗದಂತೆ ಕೆಲಸ ನಿರ್ವಹಿಸಬೇಕು.
5. ಚಿಕ್ಕ ಮಕ್ಕಳ ಮತ್ತು ಮಹಿಳೆಯರಿಗರ ಭದ್ರತೆಯ ದೃಷ್ಟಿಯಿಂದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಮೈದಾನದಲ್ಲಿ ವಿಶೇಷ ಕ್ಯಾಮರಾ ಅಳವಡಿಸಬೇಕೆಂದು ಸಲಹೆಗಳನ್ನು ಸ್ವೀಕರಿಸಲಾಯಿತು.

ದಿ: 16-11-2017 ಬುಧವಾರ ರಂದು ರಾಮಲಿಂಗೇಶ್ವರನಗರ ತೋಳನಕೆರೆ ಹುಬ್ಬಳ್ಳಿಯಲ್ಲಿ ತೋಳನಕೆರೆ ಅಭಿವೃದ್ಧಿ ಹಾಗೂ ಉದ್ಯಾನವನ ನವೀಕರಣ ಯೋಜನೆಯ ಕುರಿತು ಹಿರಿಯ ನಾಗರಿಕರು ಹಾಗೂ ಪರಿಸರ ಪ್ರೇಮಿಗಳೊಂದಿಗೆ ಸಮಾಲೋಚನೆ ಸಭೆಯಲ್ಲಿ ಪಡೆದ ಸಲಹೆಗಳು

1. ಈಗಾಗಲೇ ಈ ಪ್ರದೇಶದ ಅಭಿವೃದ್ಧಿಯಲ್ಲಿ ಆದ ಕಾಮಗಾರಿಗಳು ಮತ್ತು ಉಪಕರಣಗಳು ಸರಿಯಾಗಿ ನಿರ್ವಹಣೆ ಆಗದೇ ಇರುವುದರಿಂದ ಹಾಳಾಗಿ ಹೋಗಿರುವುದು. ಕಾರಣ ಉದ್ಯಾನವನದ ಕಂಪೌಂಡ ಗೋಡೆ ಎತ್ತರಿಸಿ ಭದ್ರತೆಯನ್ನು ಹೆಚ್ಚಿಸಿ ಉದ್ಯಾನವನದಲ್ಲಿ ಸಿಸಿ ಟಿವಿ ಹಾಗೂ ಭದ್ರತಾ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಪೊಲೀಸ್ ಔಟ್ ಪೋಸ್ಟ್ ಪ್ರಾರಂಭಿಸಬೇಕು.
2. ಈಗಿರುವ ಕೆರೆಯ ನೀರಿನ ಮಟ್ಟ ಹೆಚ್ಚಿಸಲು ಅನುಕೂಲವಾಗುವಂತೆ ಕ್ಯಾಚ್‌ಮೆಂಟ್ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸ್ವಚ್ಛಗೊಳಿಸಿ ಕೆರೆಗೆ ಸಂಪರ್ಕ ಒದಗಿಸಬೇಕು.
3. ಪಾದಚಾರಿ ರಸ್ತೆ ಅಗಲೀಕರಣ ಮಾಡಿ ಕಂಪೌಂಡ ಗೋಡೆಯ ಸುತ್ತ ಮತ್ತೊಂದು ಪಾದಚಾರಿ ರಸ್ತೆ ನಿರ್ಮಾಣ ಮಾಡಬೇಕು.
4. ತಾಂತ್ರಿಕವಾಗಿ ಪರಿಶೀಲಿಸಿ ಈಜುಗೊಳ ನಿರ್ಮಾಣ ಮಾಡಬೇಕು. ಪ್ರತ್ಯೇಕವಾಗಿ ದ್ಯಾನಮಂದಿರ, ಯೋಗಶಾಲೆ, ಹಾಸ್ಯಚಟುವಟಿಕೆಗಳಿಗೆ ಪ್ರತ್ಯೇಕ ಸ್ಥಳವನ್ನು ಗುರುತಿಸಿ ಒದಗಿಸಬೇಕು. ಪಕ್ಷಿಗಳ ಸಂಕುಲನಕ್ಕೆ ತೊಂದರೆಯಾಗದಂತೆ ಮತ್ತು ಪಕ್ಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಪಕ್ಷಿಧಾಮವನ್ನು ಸ್ಥಾಪನೆ ಮಾಡಬೇಕು.
5. ಕೆರೆಯಲ್ಲಿ ಪೌಂಟೇನ್ ಸ್ಥಾಪನೆ ಮಾಡಬೇಕು. ನಾಗರಿಕರಿಗೆ ಉಚಿತವಾಗಿ ಪ್ರವೇಶ ಒದಗಿಸಬೇಕು. ಉತ್ತಮ ಬೆಳಕಿನ ವ್ಯವಸ್ಥೆ ಆಗಬೇಕು.
6. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅನುಷ್ಠಾನಗೊಳಿಸುವ ಯೋಜನೆಯನ್ನು ಸ್ಥಳೀಯ ಸಮಿತಿಯನ್ನು ರಚಿಸಿ ಅವರ ಸಲಹೆಯೊಂದಿಗೆ ಮಾರ್ಪಡಿಸಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಕೊಳ್ಳಬೇಕು. ಸದರಿ ಯೋಜನೆಯನ್ನು ನಿರಂತರವಾಗಿ ಪರಿಣಾಮಕಾರಿಯಾಗಿ ಸಭಲತೆಯನ್ನು ಹೊಂದಲು ಪರಿಶೀಲನೆ ಆಗುತ್ತಿರಬೇಕು.
7. ಯೋಜನೆ ಅನುಷ್ಠಾನಗೊಂಡ ನಂತರ ಉತ್ತಮ ಸಂಸ್ಥೆಯಿಂದ ನಿರ್ವಹಣೆ ಆಗಬೇಕು. ಪೆಡಲ್ ಬೋಟಿಂಗ್ ವ್ಯವಸ್ಥೆ ಮತ್ತು ಪರಿಸರ ಮತ್ತು ಕೆರೆಗೆ ಹಾನಿಯಾಗದಂತೆ ಕಾಮಗಾರಿ ತೆಗೆದುಕೊಳ್ಳಬೇಕು.
8. ಕೆರೆಯ ವಿಸ್ತೀರ್ಣದ ಕುರಿತು ಸಂಬಂಧಪಟ್ಟ ನೀರಾವರಿ ಇಲಾಖೆಯಿಂದ ದೃಢೀಕರಿಸಿಕೊಳ್ಳಬೇಕು, ಅತೀಕ್ರಮಣ ಆಗಿದ್ದಲ್ಲಿ ಅದನ್ನು ಸರಿಪಡಿಸಬೇಕು. ಉದ್ಯಾನವನದ ಒಳಗೆ ಪ್ರಾಣಿಗಳು ಬರದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸದರಿ ಉದ್ಯಾನವನದಲ್ಲಿ ಪ್ರಸ್ತುತ ದನ, ಆಕಳುಗಳು ನೀರು ಕುಡಿಯಲಿಕ್ಕೆ ಬರುತ್ತಿದ್ದು ಅವುಗಳಿಗೆ ಪ್ರತ್ಯೇಕವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಉದ್ಯಾನವನದ ಕಂಪೌಂಡ ಹೊರಗಡೆ ನಿರ್ಮಿಸಿ ವ್ಯವಸ್ಥೆ ಕಲ್ಪಿಸುವುದು.
9. ಉದ್ಯಾನವನದ ಹತ್ತಿರ ಹಳೆಯ ಮಂದಿರವಿದ್ದು ಅದನ್ನು ನಿರ್ಮಿಸಬೇಕು. ಧಾರ್ಮಿಕ ಮನೋಭಾವನೆಗೆ ಧಕ್ಕೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು.

